

# ವೃತ್ತಿಯಷ್ಟೇ ಅಲ್ಲ, ಬದುಕಿಗೊಂದು ಕನ್ನಡಿ

ಹುಟ್ಟು-ಸಾವುಗಳು ಎಲ್ಲರ ವೈಯಕ್ತಿಕ ಬದುಕಿನಲ್ಲಿ ಬಂದು ಹೋಗುವ ಸಂಗತಿಗಳು. ಆದರೆ ನನ್ನ ಕೆಲಸವೇ ಹುಟ್ಟು-ಸಾವುಗಳ ಜೊತೆಗೆ ಹೆಣೆದುಕೊಂಡಿದೆ. ಬದುಕನ್ನು ಅರ್ಥ ಮಾಡಿಕೊಳ್ಳಲೆಕ್ಕೆ ಇದಕ್ಕಿಂತ ಒಳ್ಳೆಯ ಕೆಲಸ ಬೇರೆ ಯಾವುದಿದ್ದೀತು?

## ■ ಮೈಲಾರಿ ಕರಬೀರ

ನರ್ಸ್ ಕೆಲಸವನ್ನೇ ಮಾಡಬೇಕು ಎಂದು ಕನಸು ನೆನಪು ಈ ವೃತ್ತಿಗೆ ಬಂದವನು ನಾನಲ್ಲ. ನನ್ನ ತಮ್ಮನಿಗೆ ಮತ್ತು ಅಮ್ಮನಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿತ್ತು. ಅವರು ಆಸ್ಪತ್ರೆಗೆ ದಾಖಲಾದಾಗ ಅವರನ್ನು ನೋಡಿಕೊಳ್ಳಲು ನಾನೂ ಆಸ್ಪತ್ರೆಯಲ್ಲಿ ಇರಬೇಕಾಗುತ್ತಿತ್ತು. ಆ ವಯಸ್ಸಿನಲ್ಲಿ ಆಸ್ಪತ್ರೆ ಅನ್ನುವುದು ನನ್ನ ಕಣ್ಣಿಗೆ ಬೇರೆಯೇ ಪ್ರಪಂಚವಾಗಿ ಕಾಣಿಸಿತ್ತು. ಅಲ್ಲಿ ಅಕ್ಕರೆಯಿಂದ ಮಾತಾಡಿಸಿದ ನರ್ಸ್ ಗೀತಕ್ಕ ಆಪ್ತರನಿಸಿದ್ದರು. ಆಸ್ಪತ್ರೆಯಿಂದ ಮನೆಗೆ ಬಂದ ನಂತರವೂ ಅವರು, 'ಪ್ರೀತಿಯಿಂದ ಗೀತಕ್ಕ...' ಎಂದು ಪತ್ರ ಬರೆಯುತ್ತಿದ್ದರು. ಆದರೆ, ಈ ಯಾವ ಸಂಗತಿಯೂ ನಾನು ನರ್ಸ್ ಆಗಿ ಕೆಲಸ ಮಾಡಲು ಪ್ರೇರಣೆಯಾಗಿತ್ತೆಂದು ಹೇಳಲಾರೆ. ಈ ವೃತ್ತಿ ನನ್ನ ಪಾಲಿಗೆ ಅನಿವಾರ್ಯವಾಗಿ, ಬಯಸದೇ ಬಂದ ಭಾಗ್ಯ. ಇಂಜಿನಿಯರ್ ಆಗ್ನೇಕು, ಇಲ್ಲಾಂಡ್ರೆ ಐ.ಎ.ಎಸ್. ಪಾಸ್ ಮಾಡಿ ಆಫೀಸರ್ ಆಗಬೇಕು ಎನ್ನುವ ಆಸೆ ನನಗಿತ್ತು. ಆದರೆ ಅದಕ್ಕೆ ಬೇಕಿದ್ದ ಆರ್ಥಿಕ ಬೆಂಬಲ ಇರಲಿಲ್ಲ. ಹೀಗಾಗಿ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿ ಆಗಿ ಹುಬ್ಬಳ್ಳಿಯ ಕಿಮ್ಸ್ ಕಾಲೇಜು ಸೇರಿದೆ. ಶುಶ್ರೂಷಕನಾಗಿ ನನ್ನ ಪ್ರಯಾಣ ಆರಂಭವಾಗಿದ್ದು ಅಲ್ಲಿಂದಲೇ.

ನಾಲ್ಕು ವರ್ಷದ ಓದು-ತರಬೇತಿ ಮುಗಿಸಿದ ನನಗೆ ಸಿರ್ಸಿಯಲ್ಲಿ ಟ್ಯೂಟರ್ ಆಗಿ ಕೆಲಸ ಸಿಕ್ಕಿತು. ಅಲ್ಲಿ ಒಂದು ವರ್ಷ ಇದ್ದೆ. ಆಮೇಲೆ 108 -

ಆಂಬುಲೆನ್ಸ್‌ನಲ್ಲಿ ಕೆಲಸ ಮಾಡಿದೆ. ಆಂಬುಲೆನ್ಸ್ ಸೇವೆಯಲ್ಲಿ 45 ದಿನಗಳ ತರಬೇತಿ ಕಾರ್ಯಾಗಾರ, ಶುಶ್ರೂಷಕ ವೃತ್ತಿಯಲ್ಲಿ ಮುಂದುವರೆಯಲು ಆತ್ಮವಿಶ್ವಾಸ ತುಂಬಿದ ಘಟ್ಟ. ಇದರಲ್ಲಿ ನಮ್ಮದು 24ನೇ ಬ್ಯಾಚ್ ಆಗಿತ್ತು. ಅದರ ಮುಂದಾಳತ್ವ ನನ್ನ ಪಾಲಿಗೆ ಬಂದಿತ್ತು. ರಾಜ್ಯದ ಎಲ್ಲ ಕಡೆಯಿಂದ ಶುಶ್ರೂಷಕರು ತರಬೇತಿಯಲ್ಲಿ ಭಾಗವಹಿಸಿದ್ದರು.



ಮೈಲಾರಿ ಕರಬೀರ ಬೆಂಗಳೂರಿನ ವಿಕೋರಿಯಾ ಆಸ್ಪತ್ರೆಯ 'ಟ್ರಾಮಾ ಕೇರ್ ಸೆಂಟರ್'ನಲ್ಲಿ ಶುಶ್ರೂಷಕಾಧಿಕಾರಿ. ಸಿಸಿಫ, ಹುಬ್ಬಳ್ಳಿ, ಮಹಾರಾಷ್ಟ್ರಗಳಲ್ಲಿ ಶುಶ್ರೂಷಕರಾಗಿ ಸೇವೆ ಸಲ್ಲಿಸಿರುವ ಅನುಭವಿ. ಸಾಹಿತ್ಯಾಸಕ್ತರೂ ಹೌದು.

ಬೆಂಗಳೂರಿನ ರಾಜಾಜಿನಗರದ ಭಗತಸಿಂಗ್ ಕ್ರೀಡಾಂಗಣದಲ್ಲಿ ನಡೆದ 108 ಪ್ರೀಮಿಯರ್ ಲೀಗ್ ಪಂದ್ಯದ ಟ್ರೋಫಿ, ಅತ್ಯುತ್ತಮ ಆಟಗಾರ ಟ್ರೋಫಿಯೂ ನಮ್ಮ ಪಾಲಿಗೆ ಸಿಕ್ಕಿತ್ತು. ಬಸವೇಶ್ವರನಗರದಲ್ಲಿ ನಡೆದ ಫೆಸ್ಟಿವಲ್‌ನಲ್ಲಿ, 'ಯಮಲೋಕವನ್ನೂ ನಡುಗಿಸಿದ 108 ಆಂಬುಲೆನ್ಸ್ ಸೇವೆ' ಅಂತ ಕಿರುನಾಟಕ ಕೂಡ ಪ್ರದರ್ಶನ ಮಾಡಿದ್ದೆವು.

ಯಾವುದೇ ಅಪಘಾತ ನಡೆದಾಗ, ಒಂದು ಗಂಟೆಯ ಒಳಗೆ ರೋಗಿಯನ್ನು ಆಸ್ಪತ್ರೆಗೆ ಸೇರಿಸುವುದು ನಮ್ಮ ಗುರಿಯಾಗಿತ್ತು. ಇದು ಆಸ್ಪತ್ರೆಯ ಒಳಗೆ ರೋಗಿಗಳನ್ನು ನೋಡಿಕೊಳ್ಳುವ ಕೆಲಸಕ್ಕಿಂತ ತುಂಬ ಬೇರೆಯದೇ ರೀತಿಯ ಜವಾಬ್ದಾರಿ. ಅಲ್ಲಿನ ಸವಾಲುಗಳೂ ಬೇರೆಯೇ ಆಗಿದ್ದವು. ಅಪಘಾತಕ್ಕೀಡಾದವರ ಸಾವು ಬದುಕಿನ ನಡುವಿನ ಒಂದು ಗಂಟೆಯ 'ಗೋಲ್ಡನ್ ಅವರ್'ನಲ್ಲಿ ಕೆಲಸ ನಿರ್ವಹಿಸುವ ಒತ್ತಡವೇ ಬೇರೆ. ಆ ಒತ್ತಡವನ್ನು ನಿಭಾಯಿಸಿ, ಗರ್ಭಿಣಿಯರು, ಉಸಿರಾಟದ ತೊಂದರೆ ಇರುವವರು, ಮೂಳೆ ಮುರಿದುಕೊಂಡವರು, ಹೃದಯಾಘಾತ ಆದವರು - ಹೀಗೆ, ಹಲಬಗೆಯ ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸುತ್ತಿದ್ದದ್ದು ವಿಶಿಷ್ಟ ಅನುಭವವನ್ನು ನೀಡಿತು.

ನಂತರ ಮಹಾರಾಷ್ಟ್ರದ ಬಾರಾಮತಿಯಲ್ಲಿ ಟ್ಯೂಟರ್ ಆಗಿ ಸೇರಿಕೊಂಡೆ. ಅಲ್ಲಿ ಮಹಾರಾಷ್ಟ್ರದ



ನರ್ಸ್‌ಗಳಿಗೆ ಸಲಾಂ!